

April 22, 2022

The Manager Corporate Relationship Department Bombay Stock Exchange Limited Floor 25, Phiroze Jeejeebhoy Tower Dalal Street, Mumbai-400001	The Manager – Listing Department National Stock Exchange of India Limited Exchange Plaza, 5 th Floor Plot No. C/1, G Block, Bandra Kurla Complex, Bandra(E), Mumbai-400051
BSE Scrip Code: 532341	NSE Symbol: IZMO

Dear Sir/Madam,

Subject: Intimation under Regulation 30 of the SEBI (Listing Obligations and Disclosure Requirements) Regulations, 2015.

Pursuant to Regulation 30 of the SEBI (Listing Obligations and Disclosure Requirements) Regulations, 2015, please find enclosed copies of the newspaper advertisement published today i.e., April 22, 2022 in compliance with MCA General Circular No. 20/2020 dated May 5, 2020 read with General Circular No. 02/2021 dated January 13, 2021 regarding Extra-Ordinary General Meeting of the Company, scheduled to be held on Saturday, 14th May, 2022 through Video Conference (VC) / Other Audio-Visual Means (OAVM).

The above information is also available on the website of the Company www.izmoltd.com.

Kindly take this information on record.

Yours faithfully,

for **IZMO Limited**



Danish Reza

Company Secretary and Compliance Officer



Enc: As Above

MANAPPURAM HOME FINANCE LTD
FORMERLY MANAPPURAM HOME FINANCE PVT LTD
CIN: U65923K1201PIC039179
Unit 301-315, 3rd Floor, A wing, Kanakia Wall Street, Andheri-Kurla Road, Andheri East, Mumbai - 400093, contact No.022-68194000/022-66211000.

POSSESSION NOTICE
(For Immovable Property)

Whereas, the undersigned being the authorised officer of Manappuram Home Finance Ltd ("MAHOFIN") under the Securitisation and Reconstruction of Financial Assets and Enforcement of Security Interest ("Act"), 2002 (54 of 2002) and in exercise of powers conferred under section 13(12) read with rule 9 of the security interest (Enforcement) Rules, 2002 issued a Demand Notice calling upon the borrowers and co-borrowers to repay the amount mentioned in the notice and Interest thereon within 60 days from the date of receipt of the said notice. The borrower having failed to repay the amount, notice is hereby given to the borrower and the public in general that the undersigned has taken Actual possession of the property described herein below in exercise of powers conferred on him/her under section 13(4) of the said "Act" read with rule 9 of the said rules. The borrower in particular and the public in general is hereby cautioned not to deal with the property and any dealings with the property will be subject to the charge of the Manappuram Home Finance Ltd as mentioned below for each of the respective properties:

Sr. No.	Name of Borrower and Co-borrower and Loan account number	Description of Secured Asset in respect of which Interest has been created	Date of Demand Notice sent & Outstanding Amount	Date of actual possession
1	SOWANDARYA P RAJAMMA C/ CO90COLONS000005004120/ MYSORE	Property No 35/35 Unique No 152200101704520093, Kulya Village K Belthuru Grampanchayath H D Kole talluk, Mysore, Mysore-571114, Karnataka, INDIA	22-07-2020 & Rs. 525579.31/-	20-04-2022

Date: 22-04-2022
Place: Mysore
Sd/- Authorised Officer, Manappuram Home Finance Ltd

NOTICE
TITAN COMPANY LTD
Registered Office: 3 Sipcot Industrial Complex, Hosur 635126
NOTICE is hereby given that the certificate(s) for the undermentioned securities of the Company has/have been lost/misaid and the holder(s) of the said securities/applicant(s) has/have applied to the Company to issue duplicate certificate(s). Any person who has a claim in respect of the said securities should lodge such claim with the Company at its Registered Office within 15 days from this date, else the Company will proceed to issue duplicate certificate(s) without further intimation.

Name(s) of holder(s)	Folio No.	No. of securities	Kind of securities	Certificate Nos.	Distinctive Nos.
A Rajanna	TWA0026228	1120	Equity Shares	9351	21588341-21589460

Date: 14/04/2022
Place: Bangalore
A R Varun Raghavendra
Name of Applicant

PUBLIC NOTICE
Notice is hereby given for general information that the members of Curam Software India Private Limited at an Extraordinary General Meeting of the Company held on Tuesday, the 15th February 2022, have passed the following Special Resolution to appoint a new liquidator:
RE-APPOINTMENT OF LIQUIDATOR OF THE COMPANY
"RESOLVED THAT having regard to the casual vacancy in the office of the liquidator of the Company, Mr. Anil Singara, the consent of the shareholders be and is hereby accorded for appointment of liquidator for the purposes of winding up the Company pursuant to members' voluntary liquidation of the Company as per the provisions of the Companies Act, 1956 and Insolvency and Bankruptcy Code, 2016, as applicable;
RESOLVED FURTHER THAT Girish Kambadaraya, having his office address at 207, Bindu Galaxy, No. 2, 1st Main, Chord Road, Industrial Town, Rajajinagar, Bengaluru - 560044 be and is hereby appointed as the Liquidator of the Company for the purposes of winding up of the Company pursuant to the provisions of Section 512 of Companies Act 1956 and applicable provisions of the Insolvency and Bankruptcy Code, 2016 and shall receive remuneration as per the agreement with the liquidator along with reimbursement for costs, charges and expenses, if any subject to terms and conditions mentioned in the agreement provided by such liquidator and placed before the members for their inspection.
RESOLVED FURTHER THAT Girish Kambadaraya, the Liquidator be and is hereby empowered to exercise all powers as provided in Section 457 of Companies Act 1956 and applicable provisions of the Insolvency and Bankruptcy Code, 2016 including distribution of the assets of the Company to its members and to sub-delegate his powers as he may deem fit for administrative convenience."
"RESOLVED FURTHER THAT Board of Directors of the Company be and is hereby authorised to take the necessary steps to give effect to the above resolutions."
CURAM SOFTWARE
For CURAM SOFTWARE INDIA PRIVATE LIMITED, Liquidator
Date: 20 April 2022
Place: Bangalore

BAJAJ FINSERV
BAJAJ HOUSING FINANCE LIMITED
Corporate office: Cerebrum IT Park B2 Building, 5th Floor, Kumar City, Kalyani Nagar, Pune, Maharashtra-411014.
Branch Office: Bajaj Housing Finance Ltd., 1st Floor, JK Towers, 719/A-53-2, 46th Cross, Sangam Circle, Jayanagar, 8th Block, Bangalore-560082.

POSSESSION NOTICE
Under 13(4) of the Securitisation and Reconstruction of Financial Assets and Enforcement of Security Interest Act 2002. Rule 8(1) of the Security Interest (Enforcement) Rules 2002. (Appendix-IV)
Whereas, the undersigned being the Authorized Officer of M/s BAJAJ HOUSING FINANCE LIMITED (BHFL) under the Securitisation and Reconstruction of Financial Assets and Enforcement of Security Interest Act 2002 and in exercise of powers conferred under section 13(2) read with Rule 3 of the Security Interest (Enforcement) Rules 2002, issued Demand Notice(s) to Borrower(s)/ Co-Borrower(s) Guarantor(s) mentioned herein below to repay the amount mentioned in the notice within 60 days from the date of receipt of the said notice. The Borrower(s)/ Co-Borrower(s) Guarantor(s) having failed to repay the amount, notice is hereby given to the Borrower(s)/ Co-Borrower(s) Guarantor(s) and the public in general that the undersigned on behalf of M/s Bajaj Housing Finance Limited, has taken over the possession of the property described herein below in exercise of the powers conferred on him under Section 13(4) of the said Act read with Rule 8(1) of the said rules. The Borrower(s)/ Co-Borrower(s) Guarantor(s) in particular and the public in general are hereby cautioned not to deal with the below said property and any dealings with the said property will be subject to the first charge of BHFL for the amount(s) as mentioned herein under with future interest thereon.

Sr. No.	Name of the Borrower(s)/ Guarantor(s) (LAN No., Name of Branch)	Demand Notice Date and Amount	Date of Possession
1	BRANCH: CHIKKABALLAPUR 1. Murali S (Borrower), 2. Srinivasa M (Co-Borrower) Loan Account Number(s): H51RPL0301314	22-11-2021 & Rs.7,50,812/- (Rupees Seven Lac Fifty Thousand Eight Hundred Twelve Lac) along with future interest and other charges thereon.	16.04.2022
2	BRANCH: BANGALORE 1. Syed Mohammed Avasi (Borrower), 2. Hafiz Syed M Mazhar Ali (Through Legal heirs since deceased) (Co-Borrower), 3. Maimoona Khanum (Co-Borrower). Loan Account Number(s): H404HLP0197015	21-10-2021 & Rs.84,94,674/- (Rupees Eighty Four Lac Ninety Four Thousand Six Hundred Seventy Four Only) along with future interest and other charges thereon.	18.04.2022

Description of Secured Asset (Immovable Property): All that piece and parcel of the Non-agricultural Property described as: Property bearing Municipal Khatha: 1091/965/1, PID No.8-3-529-49B, Ward No.8, 1st Cross, New Bus Stand Area, Chikkaballapur Town, Tq & Dist. Chikkaballapur-562101 and Bounded on East: Private Property, West: Private Property, North: Road, South: Private Property.

Date: 20/04/2022, Place: Bangalore & Chikkaballapur
Sd/- Authorised Officer, Bajaj Housing Finance Limited

Bank of Maharashtra
ZONAL OFFICE, Bengaluru: 2nd Floor, No.15, Police Station Road, Basavangudi, Bangalore-560004 Phone: 080-26706723, 26706722.
HEAD OFFICE: Lokmangal, 1501, Shivajinagar, Pune-5.

GOLD AUCTION SALE NOTICE
The under mentioned persons are hereby informed that they have failed to pay off the liability in the loan accounts. They are therefore requested to pay off the liability and other charges and redeem the pledged securities or before 28.04.2022 failing which the said securities will be sold by the Bank in public auction at the cost of the borrower at the respective branch premises.
02:00 pm to 05:00 pm on 29.04.2022 or on any other convenient date the aforesaid without further notice at the absolute discretion of the Bank. Parties interested in purchase of the Gold Ornaments may participate in the auction.

Sr. No.	Branch Code	Branch Name	Account Number	Customer Name	Balance in Rupees	First Notice Date	Net weight of the Gold in Grams
1	402	Bangalore Shivajinagar	60368214400	Lalitha X	123784	7/3/2022	33
2	1647	Madhuvanahalli	60377532097	Siddappa Swamy S/o. Mahadeva Shetty	80999.07	09.03.2022	22.7
3	1647	Madhuvanahalli	60377611130	Pavan P	46660.69	18-03-2022	13.2
4	1676	Hassan	60398378301	Mohan Kumar C L	55997.45	04.03.2022	17.5
5	1676	Hassan	60398458200	Mohan Kumar C L	54984.42	04.03.2022	18.4
6	1676	Hassan	60398376314	Mohan Kumar C L	22393	04.03.2022	7
7	1961	Shivamogga	60377208753	Mohammed Ghouse	607871.79	08.03.2022	169
8	1961	Shivamogga	60377208913	Mohammed Ghouse	531909.42	08.03.2022	148.7
9	1961	Shivamogga	60382557399	Mohammed Ghouse	322064.34	08.03.2022	96.3
10	1961	Shivamogga	60377208640	Mohammed Ghouse	269010.07	08.03.2022	75
11	1979	Kolar	60401575579	Kishor Kumara Sn	475000	15-03-2022	143
12	1979	Kolar	60401577021	Kishor Kumara Sn	176000	15-03-2022	53.5
13	2014	Haveri	60403641167	Shridevi Shivappa Uppar	76500	8.03.2022	23.2

Date: 21.04.2022
Sd/- Authorised Official

THE COMPANIES ACT, 1956
FORM No. 151 (See Rule 315)
Members' voluntary winding-up-Notice of Appointment of liquidator (Pursuant to section 516)

1. Name of the Company	Curam Software India Private Limited
2. Registration No.	U72200KA2000PT027439
3. Authorised Capital	5,000,000
4. Registered Office	Jupiter 1, 30-14th Cross, 7th Block, Jayanagar (West) Bangalore - 560070
5. Nature of Business	Software development and consultancy
6. Name and address of Liquidator	Mr. Girish Kambadaraya 207, Bindu Galaxy, No. 2, 1st Main, Chord Road, Industrial Town, Rajajinagar, Bengaluru - 560044
7. Date of Appointment	15th February 2022
8. By whom appointed	By a special resolution of the shareholders of the Company

Date: 20 April 2022
Place: Bangalore
For CURAM SOFTWARE INDIA PRIVATE LIMITED, Liquidator

IZMO Limited
CIN-L72200KA1995PLC018734
Regd. Off: #177/2C, Bilekahalli Industrial Area, Bannerghatta Road, Bengaluru-560 076.
E-Mail-info@izmoltd.com www.izmoltd.com

NOTICE OF EXTRA-ORDINARY GENERAL MEETING OF IZMO LIMITED
A. In view of the COVID-19 Pandemic, the Ministry of Corporate Affairs (the "MCA") vide its General Circular No. Circulars No. 14/2020, No. 17/2020, No. 22/2020, No. 39/2020 No. 20/2021 dated April 8, 2020, April 13, 2020 June 15, 2020, December 31, 2020 and December 8, 2021 respectively (hereinafter, collectively referred as the "MCA Circulars") read with SEBI Circular No. SEBI/HO/CFD/CMD1/ CIR/P/2020/79 dated May 12, 2020 and Circular No. SEBI/HO/CFD/CMD2/ CIR/ P/2021/11 dated January 15, 2021 (hereinafter, collectively referred as the "SEBI Circulars"), has allowed companies to conduct their General Meeting through Video Conferencing ("VC") or Other Audio Visual Means ("OAVM"), thereby, dispensing with the requirement of physical attendance of the members at their AGM and accordingly, the Extra-Ordinary General Meeting (the "EGM") of IZMO Limited (the "Company") will be held on Saturday, May 14th 2022 at 12:30 PM IST through VC or OAVM in compliance with the aforesaid circulars and the relevant provisions of the Companies Act, 2013 (as amended) (the "Act") and Rules made there under and the SEBI (Listing Obligations and Disclosure Requirements) Regulations, 2015 (as amended) (the "Listing Regulations").
B. In Compliance with aforesaid Circular(s) issued by MCA and SEBI, the Notice convening EGM (the "Notice") of IZMO Limited (the "Company") along with the Explanatory Statement will be sent through e-mail, to those members whose e-mail addresses are registered with the Company/ Depository Participants/ Registrar and Share Transfer Agent (the "RTA") i.e. M/s. Cameo Corporate Services Limited. The Instruction for joining the EGM through VC or OAVM and the manner of taking part in the e- Voting process will be provided along with the Notice of EGM.
C. Members holding shares in physical mode or whose e-mail address are not registered, may cast their votes through e-voting system, after registering their e-mail address by sending the following documents to the Company at company.secretary@izmoltd.com or to the RTA at jessy@cameoindia.com.
1. Scanned Copy of a signed request letter, mentioning name, folio number/DP Id, Client Id and number of shares held and complete postal address;
2. Self-attested scanned copy of PAN Card; and
3. Self-attested scanned copy of valid address proof (like Aadhar card/Latest Electricity Bill/Latest Telephone Bill/ Passport/Voter ID Card/ Bank Passbook particulars) of members as registered against their shareholding.
Members who hold shares in physical mode and who already have valid e-mail address registered with the company, the RTA need not take any further action in this regard.
D. The Company has fixed Friday, May 06, 2022, as the cut-off date for determining the eligibility of Shareholders to cast their votes
E. The Notice and Explanatory Statement of Extra-Ordinary General Meeting shall be available on the website of the company viz. www.izmoltd.com and on the website of Stock Exchanges where Equity Shares of the Company are listed i.e. www.bseindia.com and www.nseindia.com.

For IZMO Limited
sd/-
Danish Reza
Company Secretary
Place: Bengaluru
Date: April 22, 2022

delhi.gov.in
Government of National Capital Territory of Delhi
Health & Family Welfare Department
9th Level, A-Wing, Delhi Secretariat, I.P. Estate, New Delhi-110002

Public Notice
Inviting Bids for Selection of "Health Card Issuing & Distribution Agency (IDA)" in National Capital Territory of Delhi
RFP Dated 22ND APRIL 2022

The Department of Health & Family Welfare, GNCTD, is the largest public healthcare provider in Delhi. The hospitals/ institutions in Delhi provide a range of preventive, promotive, curative and rehabilitative healthcare services including teaching, training and research. The Health Department intends to leverage the advancements in Information Technology to implement state of the art ICT Health Management System (HIMS) for healthcare institutes of GNCTD.

It is with this view, Director General of Health Services on behalf of Department of Health & Family Welfare (H&FW) GNCTD invites bids on QCBS method for Selection of **Health Card Issuing & Distribution Agency (IDA)**, with following broad scope of requirements.

1. Design, develop, customize, configure, and implement an eHealth Card / Digital Identity software solution
2. Survey and Data Entry along with Geo Coordinates
3. Issuance and delivery of the PVC Health Card
4. Integration with HIMS

For RFP document, pre-bid meeting, eligibility criteria, pre-bid query responses, corrigendum and other details, please visit <https://govtprocurement.delhi.gov.in> from 22ND April from 2022.

In case of any further clarifications, the participating agencies are requested to send an email request to healthcard.delhi@gmail.com.

Note : Last date and time of Bid Submission online along with original Bid Security Declaration in hard copy is **26th May 2022, 02:00 pm.**

-Sd-
DIP/Shabdarth/0044/22-23
Director General, DGHS

"IMPORTANT"
Whilst care is taken prior to acceptance of advertising copy, it is not possible to verify its contents. The Indian Express Limited cannot be held responsible for such contents, nor for any loss or damage incurred as a result of transactions with companies, associations or individuals advertising in its newspapers or Publications. We therefore recommend that readers make necessary inquiries before sending any monies or entering into any agreements with advertisers or otherwise acting on an advertisement in any manner whatsoever. Registered letters are not accepted in response to box number advertisement."

Omikara Assets Reconstruction Private Limited
C-515, Kanakia Zillion, Junction of LBS Road & CST Road, BKC Annexe, Near Equinox, Kurla (West), Mumbai-400070. Mobile :-91 8148107201 / Board :- + 91 022 26544000, E-mail :xarhrl.govindasamy@omikararc.com

POSSESSION NOTICE
APPENDIX-IV (For immovable property) Rule 8 (1)
Whereas, The authorized officer of the Omikara Assets Reconstruction Pvt. Ltd. (OARPL) under the Securitisation and Reconstruction of Financial Assets and Enforcement of Security Interest Act, 2002 and in exercise of powers conferred under section 13(12) read with rule 3 of the security interest (Enforcement) Rules 2002 issued Demand Notice dated 12 November 2021 calling upon the borrower Mrs. H.M. Shaila, Co-Borrowers Mr. K.N. Shekar to repay the amount mentioned in the said notice being Rs.1,96,87,922.81/- (Rupees One Crore Ninety Six Lakhs Eighty Seven Thousand Nine Hundred Twenty Two and Paise Eighty One Only) together with further interest as mentioned against respective credit facility in the said notice plus costs, charges and expenses etc. within 60 days from the date of receipt of the said notice.
Further, it is on record that Indusind Bank Ltd. (IBL) the original creditor has assigned all its rights, title and interest of the entire outstanding debt lying against above referred borrowers/ loan account along with underlying securities in favor of Omikara Assets Reconstruction Pvt. Ltd. acting as Trustee of Omikara PS 06/2021-22 Trust under the provisions of SARFAESI Act, 2002. Omikara Assets Reconstruction Pvt. Ltd. (OARPL) a company incorporated under the provisions of Companies Act, 1956 and duly registered with Reserve Bank of India (RBI) as an Asset Reconstruction Company under section 3 of the Securitisation and Reconstruction of Financial Assets and Enforcement of Security Interest Act, 2002 ("The SARFAESI Act, 2002") having CIN No U67100T22014PTC020363 and its registered office at 9, M.P. Nagar, 1st Street, Kongu Nagar Extn, Tinur - 641607 and corporate office at C/515, Kanakia Zillion, Junction of LBS Road and CST Road, BKC Annexe Near Equinox, Kurla West, Mumbai - 400070, is herein acting in its capacity as a Trustee of Omikara PS 06/2021-22 Trust Pursuant to the said assignment of debt/financial assets in favour of Omikara Assets Reconstruction Pvt. Ltd. (OARPL) has stepped into the shoes of Indusind Bank Ltd. (IBL) and has become entitled to recover the entire outstanding dues and enforce the security.
Mrs. H.M. Shaila, Co-Borrowers Mr. K.N. Shekar ; having failed to repay the amount, as per notice dated 12th November 2021 under section 13(2) of SARFAESI Act. The Authorized Officer of Omikara Assets Reconstruction Pvt. Ltd., duly appointed under sub-section (12) of section 13 of the SARFAESI Act, 2002 has taken possession of the following secured assets/immovable/movable properties described herein below in exercise of powers conferred on him under sub-section (4) of section 13 of the said [Act] read with Rule 8 of the Security Interest Enforcement Rules, 2002 on this 18th of April 2022.
The Borrowers/Mortgagors in particular and the public in general is hereby cautioned not to deal with the property and any dealings with the property will be subject to the charge of the Omikara Assets Reconstruction Pvt.Ltd acting as Trustee of Omikara PS 06/2021-22 Trust having corporate office at C/515, Kanakia Zillion, Junction of LBS Road and CST Road BKC Annexe, Near Equinox, Kurla (West), Mumbai - 400070 for an amount of Rs.1,96,87,922.81/- (Rupees One Crore Ninety Six Lakhs Eighty Seven Thousand Nine Hundred Twenty Two and Paise Eighty One Only) together with further interest as mentioned against respective credit facility in the said notice plus costs, charges and expenses etc. within 60 days from the date of receipt of the said notice till the date of payment and realisation. The borrower's attention is invited to provisions of sub-section 8 of Section 13 of the Act, in respect of time available, to redeem the secured assets. The details of the assets/ properties hypothecated/ assigned/ charged/ mortgaged to our Company in the above account and whose possession has taken are given hereunder:
DESCRIPTION OF IMMOVABLE PROPERTY
Property of Mr. K.N. Shekar S/o. Late. Mr. Patel Narayana Reddy and Mrs. H.M. Shaila W/o. K.N. Shekar (Absolute Sale Deed Document No: 7995-2006-07 dated 28-06-2006) All that piece and parcel of house constructed on B.D.A. site No.625, situated at 6th block, Koramangala, Bangalore-560095, Bangalore city corporation ward no.67, (PID, No. 67-8-625), measuring EAST to WEST: 60 feet 6 inches, NORTH to SOUTH: 40 feet, totally measuring 2420 Sq. Feet, bounded on: East by: Site No.644, West by: Road, North by: Site No.624, South by: Site No.626.
(Authorised Officer)
Date: 18.04.2022 For Omikara Assets Reconstruction Pvt Ltd
Place: Bangalore (Acting in its capacity as a Trustee of Omikara PS06/2021-22. Trust)

NOTICE
TIMKEN INDIA LIMITED
CIN - L29130KA1996PLC048230
REGD. OFFICE: 39-42, ELECTRONIC CITY, PHASE -II, HOSUR ROAD, BANGALORE - 560 100. Phone No: 080-41362000, Fax No: 080-41362010
Website: www.timken.com/en-in Email Id: tilinvestor@timken.com

Notice is hereby given that 2578 Equity shares of Rs.10/- each covered by 39 Share Certificates nos. 12790, 225883, 20218, 178041, 178042, 178043, 178044, 82260, 153163, 46458, 111414, 111415, 80158, 57843, 40050, 104442, 104443, 27640, 93056, 93057, 38922, 44883, 60823, 24162, 41248, 48308, 113650, 80714, 151120, 151121, 36214, 100970, 100971, 21480, 136409, 61697, 128781, 128782 & 66537 bearing Distinctive Nos. 35277801-900, 68105072- 102, 36020601-700, 62236786-885, 62236886-935, 62236936-945, 62236946-950, 42224801-900, 44453959-962, 38644601-700, 43261753-802, 43261803-806, 42014601-700, 39783101-200, 38003801-900, 43061227-276, 43061277-280, 36762801-900, 42732555-604, 42732605-608, 37891001-1100, 38487101-200, 40081101-200, 36415001-100, 38123601-700, 38829601-700, 43325713-716, 4207201-300, 44395877-926, 44395927-930, 37620201-300, 42961549-598, 42961599-602, 36146801-900, 43975979-6028, 40168501-600, 43758848-897, 43758898-901, 40652501-600 & 39418501-600 of Timken India Limited registered in the names of Meera Aggarwal, Prakashchandra D Patel, Alok Kumar Chowdhary, Archana Naresh Khemka Jt. Naresh Kumar Khemka, Hemal Bhupendra Mehta Jt. Bhupendra Mansukhial Mehta, Pritesh Kumar Patel, Kuln Virchand Ghatalia Jt. Vana Kuln Ghatalia, Somanath Palit Jt. Gayatri Palit Jt. Sunil Kumar Paulit, Paramjeet Kaur Batra Jt. Hanwant Bir Singh Batra, Sachchidanand, Suman Gupta, Sudhir Gupta, Praveen Mittal, Anjali A Doshi Jt. Amit D Doshi, Ishwar Singh Gupta, Surinder Singh Kochar Jt. Guruvinder Singh Kochar, Ashish B Jani jt. Lata B Jani, Gupta Jaiendra Prasad Jt. Mala Gupta, Tarun Kanti Dasgupta Jt. Kamala Dasgupta, Heena Thakkar Jt. Harish Thakkar, Pushpa Srivastava & Nuzhath Nasser Nazrana have been lost and applications have been received by the Company from the above named shareholders for issue of duplicates thereof. Any person(s) having any objection to the issue of duplicate share certificates in lieu of the Original share certificates as aforesaid is/are requested to lodge his/her/their objection thereto with the Company at the above address within 7 days of the date of publication of this notice. Thereafter, the Board/Committee of Directors of the Company will consider issue of duplicate certificates in lieu of the above original share certificates. Public are hereby cautioned not to deal with the above lost share certificates in any manner.

For and on behalf of Timken India Limited
Place: Bangalore Sd/- Mandar Vasmatkar
Date: 21.04.2022 Company Secretary & Chief-Compliance Officer

